



63527

V Semester B.Com. Examination, March/April 2022

(CBCS Scheme)

COMMERCE

Paper – FN 5.5 : International Financial Management (Finance Group)

Time : 3 Hours

Max. Marks : 70

Instruction : Answers should completely be written either in **English** or in **Kannada**.

SECTION – A/ ವಿಭಾಗ - ಎ

1. Answer **any five** sub-questions. **Each** question carries **2** marks : (5×2=10)

ಯಾವುದಾದರೂ ಐದು ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು :

a) What do you mean by future contract ?

ಫ್ಯೂಚರ್ ಒಪ್ಪಂದ ಎಂದರೇನು ?

b) What is business risk ?

ವ್ಯವಹಾರದ ಆಪತ್ತು ಎಂದರೇನು ?

c) What is financial planning ?

ಹಣಕಾಸು ಯೋಜನೆ ಎಂದರೇನು ?

d) What do you mean by money market ?

ಹಣಕಾಸು ಮಾರುಕಟ್ಟೆ ಎಂದರೇನು ?

e) State any two reasons for business valuation.

ವ್ಯಾಪಾರ ಮೌಲ್ಯ ಮಾಪನಕ್ಕೆ ಎರಡು ಕಾರಣಗಳನ್ನು ನೀಡಿ.

f) What is hedging ?

ಹೆಜ್ಡಿಂಗ್ ಎಂದರೇನು ?

g) Expand – VED and EOQ.

ವಿಸ್ತರಿಸಿ – VED ಮತ್ತು EOQ.

P.T.O.



SECTION – B/ ವಿಭಾಗ - ಬಿ

Answer **any three** questions. **Each** question carries **six** marks :

(3×6=18)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 6 ಅಂಕಗಳು :

2. Explain the dangers of excess working capital.

ಹೆಚ್ಚಿನ ಚಾಲ್ತಿ ಬಂಡವಾಳದ ಅಪಾಯಗಳನ್ನು ವಿವರಿಸಿ.

3. Briefly explain the importance of financial system.

ಹಣಕಾಸು ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

4. Explain FNSD analysis of inventory management.

ದಾಸ್ತಾನು ನಿರ್ವಹಣೆಯ FNSD ವಿಶ್ಲೇಷಣೆಯನ್ನು ವಿವರಿಸಿ.

5. Explain the costs associated with receivables management.

ಸ್ವೀಕೃತಿ ಖಾತೆಗಳ ನಿರ್ವಹಣೆಯಲ್ಲಿ ಕಂಡು ಬರುವ ವೆಚ್ಚಗಳನ್ನು ವಿವರಿಸಿ.

6. Explain the factors affecting exchange rate.

ಬದಲಾವಣೆಯ ದರದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ವಿವರಿಸಿ.

SECTION – C/ ವಿಭಾಗ - ಸಿ

Answer **any three** questions. **Each** question carries **14** marks :

(3×14=42)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 14 ಅಂಕಗಳು :

7. Delta corporation is considering an investment in one of two mutually exclusive proposals.

Project A : It involves initial outlay of ₹ 1,70,000.

Project B : It involves initial outlay of ₹ 1,50,000.

The certainty equivalent approach is employed in evaluating risk investments. The current yield on treasury bills is 5% and the company uses this as risk free rate.



Expected values of net cash inflows with their respective certainty-equivalent are

Year	Project A		Project B	
	Cash inflow (₹)	Certainty Equivalent	Cash inflow (₹)	Certainty Equivalent
1	90,000	0.8	90,000	0.9
2	1,00,000	0.7	1,00,000	0.8
3	1,20,000	0.5	1,20,000	0.6

Calculate the NPV for the above project, if the PV factors at 5% are as follows :

Year	1	2	3
PV Factors	0.9524	0.9070	0.8638

ಡೆಲ್ಟಾ ಕಂಪನಿಯು ಈ ಕೆಳಗಿನ ಎರಡು ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ.

ಹೂಡಿಕೆ A : ಇದು ₹ 1,70,000 ಬಂಡವಾಳವನ್ನು ಹೊಂದಿದೆ.

ಹೂಡಿಕೆ B : ಇದು ₹ 1,50,000 ಬಂಡವಾಳವನ್ನು ಹೊಂದಿದೆ.

ಆಪತ್ತು ಹೂಡಿಕೆಯಲ್ಲಿ ಕಂಪನಿಯು ನಿಶ್ಚಿತ ಸಮಾನತೆ (CE) ಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದು. ಖಜಾನೆ ಬಿಲ್ಲುಗಳ ದರವು 5% ಆಗಿದ್ದು, ಇದನ್ನು ಆಪತ್ತು ರಹಿತ ದರ ಎಂದು ನಿರ್ಧರಿಸಲಾಗಿದೆ.

ನಿರೀಕ್ಷಿತ ಹಣದ ಒಳಹರಿವು ನಿಶ್ಚಿತ ಸಮಾನತೆ (CE) ಯೊಂದಿಗೆ ಕೆಳಗಿನಂತಿದೆ.

ವರ್ಷ	ಹೂಡಿಕೆ A		ಹೂಡಿಕೆ B	
	ಹಣದ ಒಳಹರಿವು (₹)	ನಿಶ್ಚಿತ ಸಮಾನತೆ (CE)	ಹಣದ ಒಳಹರಿವು (₹)	ನಿಶ್ಚಿತ ಸಮಾನತೆ (CE)
1	90,000	0.8	90,000	0.9
2	1,00,000	0.7	1,00,000	0.8
3	1,20,000	0.5	1,20,000	0.6

ಪ್ರಸ್ತುತ ಮೌಲ್ಯದ ಅಂಶಗಳು 5% ಕೆಳಗಿನಂತಿದ್ದರೆ, ನಿವ್ವಳ ಪ್ರಸ್ತುತ ಮೌಲ್ಯವನ್ನು ಕಂಡುಹಿಡಿಯಿರಿ :

ವರ್ಷ	1	2	3
ಪ್ರಸ್ತುತ ಮೌಲ್ಯ ಅಂಶಗಳು	0.9524	0.9070	0.8638



8. Explain the factors affecting capital structure decision.

ಬಂಡವಾಳ ರಚನೆಯನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿ.

9. Explain various techniques of inventory management.

ದಾಸ್ತಾನು ನಿರ್ವಹಣೆಯ ವಿವಿಧ ವಿಧಾನಗಳನ್ನು ವಿವರಿಸಿ.

10. Explain the various objectives of Financial Management.

ಹಣಕಾಸು ನಿರ್ವಹಣೆಯ ಪ್ರಮುಖ ಉದ್ದೇಶಗಳನ್ನು ವಿವರಿಸಿ.

11. Explain various factors affective working capital requirement.

ಚಾಲ್ತಿ ಬಂಡವಾಳದ ಅವಶ್ಯಕತೆಯನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿ.

Year	1	2	3
PV Factors	0.985x	0.970	0.958

ಕಂಪನಿ B		ಕಂಪನಿ A	
ಕೆಲಸದ ಸಮಯ (CE)	ವಿಳಂಬ (Days)	ಕೆಲಸದ ಸಮಯ (CE)	ವಿಳಂಬ (Days)
0.9	90,000	0.8	90,000
0.3	1,00,000	0.7	1,00,000
0.0	1,50,000	0.2	1,50,000

Year	1	2	3
0.985x	0.970	0.958	